

Kerala Gazette No. 9 dated 27th February, 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಬಿ) ಇಲಾಖೆ

ಅಧಿಸೂಚನೆ

ನಂಬ್ರ 14279/ಲೆಗ್. ಬಿ1/2016/ಕಾನೂನು. ತಿರುವನಂತಪುರಂ, $\frac{2016 \text{ ಜುಲೈ } 26,}{1191 \text{ ಕರ್ಕಾಟಕ } 11/}$
 $1938 \text{ ಶ್ರಾವಣ } 4.$

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆಯು ಮಂಜೂರುಮಾಡಿದಂತಹ ಮಸೂದೆಗೆ 2016 ಜುಲೈ 26ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಬಿ. ಜಿ. ಹರೀಂದ್ರನಾಥ್,

ಕಾನೂನು ಕಾರ್ಯದರ್ಶಿ.

2016ರ 13ನೇ ಅಧಿನಿಯಮ

2016ರ ವಿಧಾನಸಭೆ (ಅನರ್ಹತೆಗಳ ನಿವಾರಣೆ) ತಿದ್ದುಪಡಿ ಅಧಿನಿಯಮ

1951ರ ವಿಧಾನಸಭೆ (ಅನರ್ಹತೆಗಳ ನಿವಾರಣೆ) ಅಧಿನಿಯಮವನ್ನು ಮತ್ತಷ್ಟು ತಿದ್ದುಪಡಿಮಾಡುವುದಕ್ಕಿರುವ

ಒಂದು

ಅಧಿನಿಯಮ

ಪೀಠಿಕೆ.—1951ರ ವಿಧಾನಸಭೆ (ಅನರ್ಹತೆಗಳ ನಿವಾರಣೆ) ಅಧಿನಿಯಮವನ್ನು ಇನ್ನು ಮುಂದಿನ ಅಗತ್ಯಗಳಿಗಾಗಿ ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತೇಳನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2016ರ ವಿಧಾನಸಭೆ (ಅನರ್ಹತೆಗಳ ನಿವಾರಣೆ) ತಿದ್ದುಪಡಿ ಅಧಿನಿಯಮವೆಂದು ಕರೆಯಬಹುದು.

(2) ಇದು 1951 ಅಕ್ಟೋಬರ್ 11ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

2. ವಿಭಾಗ 2ರ ತಿದ್ದುಪಡಿ.—1951ರ ವಿಧಾನಸಭೆ (ಅನರ್ಹತೆಗಳ ನಿವಾರಣೆ) ಅಧಿನಿಯಮ (1951ರ 15)ದ 2ನೇ ವಿಭಾಗದಲ್ಲಿ, ಉಪ-ವಿಭಾಗ (2)ರ ನಂತರ, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(3) ಯಾವುದೇ ವ್ಯಕ್ತಿಯೂ, ಆಡಳಿತ ಸುಧಾರಣಾ ಆಯೋಗದ ಚೇರ್ಮನ್ ಸ್ಥಾನ ಹೊಂದಿರುವ ಅಥವಾ ಹೊಂದಿದ ಕಾರಣದಿಂದ ಮಾತ್ರವೇ ಕೇರಳ ವಿಧಾನಸಭೆಯ ಒಬ್ಬ ಸದಸ್ಯನಾಗಿರಲು ಹಾಗೂ ಸದಸ್ಯನಾಗಿ ಚುನಾಯಿಸಲ್ಪಡಲು ಅನರ್ಹನಾಗುವಂತದ್ದಲ್ಲ ಅಥವಾ ಎಂದಿಗೂ ಅನರ್ಹನೆಂದು ಭಾವಿಸಲ್ಪಡುವಂತದ್ದಲ್ಲ.

ವಿಶದೀಕರಣ.—ಈ ಖಂಡದ ಉದ್ದೇಶಕ್ಕಾಗಿ “ಆಡಳಿತ ಸುಧಾರಣಾ ಆಯೋಗ” ಎಂದರೆ ಆಡಳಿತದ ವಿವಿಧ ವಿಷಯಗಳನ್ನು ಅಧ್ಯಯನ ಮಾಡಲು ಮತ್ತು ಅದರ ಸುಧಾರಣೆಗಾಗಿ ಕ್ರಮಗಳನ್ನು ಶಿಫಾರಸು ಮಾಡಲು, ರಾಜ್ಯ ಸರ್ಕಾರದಿಂದ ಕಾಲಾಕಾಲದಿಂದ ರಚಿಸಲ್ಪಟ್ಟ ಒಂದು ತಜ್ಞರ ನಿಕಾಯ ಎಂದರ್ಥ.”